

## ಕೊರೆನಾ ಹೊತ್ತು ದೇಹ ಮನೆಯೋಳಿದೆ, ಮನಸ್ಸೇಕೆ ಹೊರಗೆಲ್ಲೋ ಅಲೆಯುತ್ತಿದೆ...

**ಡಿಜಿಟಲ್ ಗೋಡೆಗಳು**  
**ಲಾಕ್‌ಡೌನ್**  
**ಕಾಲದಲ್ಲಾದರೂ**  
**ತೆಳುವಾಗಿಬಹುದೆನ್ನುವ**  
**ನಿರೀಕ್ಷೆ ಹುಸಿಯಾಗಿದ್ದು,**  
**ಅವು ಮತ್ತಷ್ಟು ದಪ್ಪವಾಗಿವೆ.**  
**ಮನುಷ್ಯರ ಮನಸ್ಸುಗಳನ್ನು**  
**ತಿಳಿಗೊಳಿಸುವುದು**  
**ಮಾರಕ ರೋಗಣವಿಗೂ**  
**ಸಾಧ್ಯವಾಗಿದ್ದಿರುವುದನ್ನು**  
**ನೋಡಿದರೆ, ಮನುಷ್ಯತ್ವದ**  
**ಕುರಿತ ನಮ್ಮ ಪರಿಕಲ್ಪನೆಗಳ**  
**ಅಸಲಿಯತ್ತನ್ನು**  
**ಮತ್ತೆ ಪರೀಕ್ಷೆಗೆ**  
**ಒಡ್ಡಿ ಕೊಳ್ಳಬೇಕಾಗಿದೆ.**



**‘ನಿಂ**ಬಂಜ ಅನ್ನೇದು ದೊಡ್ಡದು ಕನಾ...’ ಎನ್ನುವುದು ದೇವನೂರ ಮಹಾದೇವ ಅವರ ಪುಸ್ತಕ ಮಾತು. ಆದರೆ, ನಮ್ಮುದೇ ಆಧ್ಯಾತ್ಮಿಕಾಗಳನ್ನು ಸೃಷ್ಟಿಸಿಕೊಂಡು ಸಾಗುವ ಜೀವನದ ಓಟದಲ್ಲಿ ಸಂಬಂಧಗಳ ಮಹತ್ವದ ಬಗ್ಗೆ ಮರೆಪುಂಟಾಗುವುದು ಸಹಜವ್ಯೇ. ಅಂಥ ಮರೆವಿನ ಫೇರೆಯನ್ನು ಸರಿಸಿ, ಸಂಬಂಧಗಳ ಅಗತ್ಯವನ್ನು ಮತ್ತೆ ಮನದಾಟಿನ್ನು ಮಾಡಿಸುವಂತೆ ಕಾಣಿಸುತ್ತಿದೆ ಕೊರೆನಾ ವೈರಾಣಿ ಸೃಷ್ಟಿಸಿರುವ ನಿರ್ಬಂಧ. ಮಲಗಲು ಹಾಗೂ ರಚಾ ದಿನಗಳಿಗಂದು ಇರುವ ತಾಣವನ್ನು ಮನೆಯೆಂದು ಭಾವಿಸಿದವರೂ ಕಡ್ಡಾಯವಾಗಿ ಗ್ರಹಿಸಬಂದಂತೆ ಒಳಗಾಗುವಂತಾಗಿದೆ. ಅನೇಕರಿಗೆ ಈವರೆಗೂ ಅವರಿಗೆ ತರೆದುಕೊಳ್ಳದ ಮನೆಯ ಮೂಲೆಯುದುಕುಗಳು ಪ್ರಸ್ತುತ ಹೊಸದಾಗಿ ಕಾಣಿಸುತ್ತಿರಬೇಕು. ಇಂಥ ಕಡ್ಡಾಯ ರಜೆ ಮನುಷ್ಯವಿಗೆ ಜೀವಮಾನದಲ್ಲಿಯೇ ದೊರೆಯುವಂತಹದ್ದು. ಬಯಸಿದರೂ ಇಂಥ ಕಾಲ ಮತ್ತೊಮ್ಮೆ ದೊರೆತೆಯಂದು ಹೇಳುವುದು ಕಪ್ಪ. ಆ ಕಾರಣದಿಂದಲೇ ಕೆಲವರು ಪ್ರಸಕ್ತ ನಿರ್ಬಂಧದ ಸಮಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೊಟ್ಟಿಲ್ಲಿಕೆ ಸಂಬಂಧಗಳ ಸುಧಾರಣೆಯ ಜೊತೆಗೆ, ಓದು—ಚಂತನೆಯ ಮೂಲಕ ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನಕ್ಕೂ ಇದು ಹೇಳಿ ಮಾಡಿಸಿದ ಕಾಲ. ಈ ಸಾಧ್ಯತೆಗಳ ಜೊತೆಗೇ, ನಮ್ಮ ದೇಹದಂತೆ ಮನಸ್ಸು ಮನೆಯೋಳಿದರೆಯೇ? ಮನೆಯೋಳಿದರೂ ಮನೆಮಂದಿಯ ನಡುವೆ ಗೋಡೆಗಳಿವೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

ಬಹುತೆ ಕುಟುಂಬಗಳಲ್ಲಿ ಮನೆಮಂದಿಯ ನಡುವೆ ಗೋಡೆಗಳ ಪಾತ್ರ ಹಾಗೂ ಮೊಬೈಲ್ ಫೋನ್‌ಗಳು. ಮನೆಮನೆಗಳನ್ನು ಟೆವಿ ಪ್ರಯೋಜಿಸುವ ಮುನ್ನ, ಮನೆಮಂದಿಯೆಲ್ಲ ಒಂದಿಗೆ ಕೂತು ಹರಿಸುತ್ತ ಉಟ ಮಾಡುತ್ತಿದ್ದರು. ಈಗಲೂ ಒಂದಿಗೆ ಕೂತು ಉಟ ಮಾಡಿದರೂ, ಮಾತು—ಕತೆಯೆನ್ನಲ್ಲಿ ಓವಿಯಲ್ಲಿ ಪಾಲಿಗೆ ಬಿಡಲಾಗಿದೆ. ಮೊಬೈಲ್ ಫೋನ್‌ಗಳಂತೂ ಮಲಗಾವ ಕೇಳಣಿಯ ಏಕಾಳದಳ್ಳಾ ಸಾಧ್ಯವಾದಿದೆ. ಮೂನಾರ್ಲ್ಯ ಮಂದ ಒಟ್ಟಿಗೆ ಕೂತಿದ್ದರೂ ಪ್ರತಿಯೊಬ್ಬರೂ ಮೊಬೈಲ್ ಮೂಲಕ ತಯಾರು ಲೋಕಗಳಲ್ಲಿ ಮುಖುಗಿರುತ್ತಾರೆ. ಈ ಡಿಜಿಟಲ್ ಗೋಡೆಗಳು ಲಾಕ್‌ಡೌನ್ ಕಾಲದಲ್ಲಾದರೂ ತೆಳುವಾಗಿಬಹುದೆನ್ನುವ ನಿರೀಕ್ಷೆ ಹುಸಿಯಾಗಿದ್ದು, ಅವು ಮತ್ತು ಮತ್ತು ದಪ್ಪವಾಗಿವೆ. ಟೆವಿ ನೋಡುವ. ಮೊಬೈಲ್ ಫೋನ್ ಒಳಕೆಯ ಸಮಯ ಹೇಳಬಾಗಿದೆ. ಈ ಬೆಸಿಗೆರಜಿಯಲ್ಲಿ ಅನೇಕ ಮಾತ್ರಿಗಳು ಶಿಬಿರಗಳೂ ಇಲ್ಲ, ಅಂತೆ ಮನೆಯ ಸುಖವಾ ಇಲ್ಲ. ಪ್ರತ್ಯಾದಿ ದೂರವಾದ ಎಲೆಯಿರು ಟೆವಿಯೆಂದುರು ಪ್ರತಿವ್ಯಾಪೆಗೊಂಡಿದ್ದಾರೆ. ಯಾವಜನರಂತೂ ಮೊಬೈಲ್ ಗಳನ್ನು ಕಣ್ಣು—ಕಿರಿಗಳಿಗೆ ಅಂಟಿಸಿಕೊಂಡೇ ದಿನಕೆಯುತ್ತಿರುವಂತಿದೆ. ಪರಿಸ್ಥಿತಿ ಹಿಂದಿರುವಾಗ, ದೇಹ ಮನೆಯೋಳಿದರೂ ಮನಸ್ಸು ಮನೆಯಾಚೆಯೇ ಅಲೆಯುತ್ತಿದೆ. ಮನಸ್ಸುಗಳ ನಡುವೆ ಸಂಹಹನ ಸಾಧ್ಯವಾಗಿದೆ ಮೇಲೆ ಕೊಟ್ಟಿಲ್ಲಿಕೆ ಸಾಮರ್ಥ್ಯ ಸಾಧ್ಯವಾಗುವುದಾದರೂ ಹೇಗೆ?

ಮಾತುಗಳಲ್ಲಿ ಹೇಳಬೇಕಾದ್ದು ಮೊಬೈಲ್ ಸಂದರ್ಭಗಳ ಮೂಲಕ ಹೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗು, ವಿಷಾದ, ಹಮ್ಮಸ್ಟು, ಬೈಂದು, ಧನ್ಯವಾದ — ಎಲ್ಲವೂ ಇಮೋಜಿಗಳ ರೂಪ ತಾಳುವುದರ ಮೂಲಕ ಭಾವನೆಗಳ ಸವಕೆಿಯಾಗುತ್ತಿದೆ. ಸಂಗಾತಿಗಿಂತಲೂ ಮಾತ್ರಿಗಳಿಗಿಂತಲೂ ಮೊಬೈಲ್ ಫೋನ್‌ಗಳು ಸೃಜನವ ಜಾಗ್ತಿನೆಂದಿನಿಂದ ಸಂಬಂಧವೇ ಹೆಚ್ಚು ವಣಿರಂಬಿತವಾಗಿ ಕಾಣಿಸುತ್ತದೆ. ಅವಿಭಿನ್ನ ಕುಟುಂಬಗಳು ಒಡೆದು ಜೂರುಗಳಾಗಿ, ‘ಪ್ರಷ್ಟ ಕುಟುಂಬಗಳು ಸುರ್ಯ ಕುಟುಂಬಗಳು’ ಎನ್ನುವ ನಂಬಿಕೆ ತಲೆಮಾರಿನಿಂದ ತಲೆಮಾರಿಗೆ ಗಟ್ಟಿಯಾದಂತೆ ಸಂಬಂಧಗಳ ನಡುವಣ ಮಾರದವ ತಲೆಮಾರಿ ಕೂಡ ಕ್ಷೀಣಿಸುತ್ತಾ ಹೋಗಿದೆ. ಆ ಸವಕಳಿಗೆ ಈಗ ಡಿಜಿಟಲ್ ತಪ್ಪಿಗಳೂ ಸೇರಿಕೊಂಡಿದೆ.

ಲಾಕ್‌ಡೌನ್ ಸಂದರ್ಭ ನಿಜವಾದ ಅಭಿವೃದ್ಧಿ ಕುಟುಂಬಗಳಲ್ಲಿ ಸೌಹಾದರ ವಾತಾವರಣ ಮೂಡಿಸುವುದಕ್ಕೆ ಸಹಕಾರಿಯಾಗಬೇಕಿತ್ತು. ಮನಸ್ಸುಗಳ ನಡುವಣ ಬಿಗು ಸದಿಲ್ಲಾಳು ಅವಕಾಶ ಕಲ್ಪಿಸಬೇಕಾಗಿತ್ತು. ಆದರೆ ಅಗಿರುವುದೇ ಬೇರೆ. ನಿರ್ಬಂಧದ ಸಮಯದಲ್ಲಿ ಕೊಟ್ಟಿಲ್ಲಿಕೆ ದೌಜನ್ಯಗಳ ಸಂಖ್ಯೆ ಹೆಚ್ಚಾಗಿದೆ ಎಂದು, ‘ರಾಷ್ಟ್ರೀಯ ಮಹಿಳಾ ಆರೋಗ್ಯ’ ಹೇಳಿದೆ. ಅನಿವಾರ್ಯವಾಗಿ ಮನೆಯಲ್ಲಿಯೇ ಉಳಿಯಬೇಕಾದ ಗಂಡಸರು, ತಮ್ಮ ಅಸಹನೆ—ಒತ್ತುಡವನ್ನು ಮಹಿಳೆಯರು ಮತ್ತು ಮಾತ್ರ ಮೇಲೆ ಕಾರಿಕೊಳ್ಳುತ್ತಿದ್ದಾರೆ. ಮಾತಿನ ಒರಟುತನ ಸಾಮಾಜಿಕ ಜಾಲತಾಣಗಳಲ್ಲಾ ಕಾಣಿಸುತ್ತಿದೆ. ಬಿಕ್ಕಣಿನ ಸಂದರ್ಭದಲ್ಲಿ ಮನುವು ಸಂಬಂಧಗಳು ಹಾಗೂ ಮಾನವೀಯ ಸಾಧ್ಯತೆಗಳ ಮಹಿಳೆ ಕುರಿತ ಮಾತು—ಕತೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತಾಳಿಬೇಕಾಗಿತ್ತು. ಆದರೆ, ಈಗಲೂ ಪರಾಪ್ರಾ ಕೆಸರೆಬೆಂಟ ಮುಂದುವರಿದಿದೆ. ವಿಶ್ವ ಹಿಂದೆಂದೂ ಕಂಡರಿಯದಂತಹ ‘ಕೋವಿಡ್ 19’ ಮೋಗಣವಿಗೂ ಮನುಷ್ಯರ ಮನಸ್ಸುಗಳನ್ನು ತಿಳಿಗೊಳಿಸುವುದು ಸಾಧ್ಯವಾಗಿದ್ದಿರುವುದನ್ನು ನೋಡಿರೆ, ಮನುಷ್ಯತ್ವದ ಕುರಿತ ನಮ್ಮ ಪರಿಕಲ್ಪನೆಗಳ ಅಸಲಿಯತ್ತನ್ನು ಮತ್ತೆ ಉಳಿ ನೋಡಬೇಕಾಗಿದೆ.